

Daily Crime Reports as on 06/02/2021 at 10:00 Hrs

ಅಪಘಾತ ಪ್ರಕರಣ: 03

ವಿಟ್ಲ ಪೊಲೀಸ್ ಠಾಣೆ: . ಪಿಯಾದಿದಾರರಾದ ಸುದರ್ಶನ ಶರ್ಮಾ(29)ತಂದೆ:ಗಣಪತಿ ಭಟ್ ವಾಸ:ಗಣೇಶ ಕೃಪ ಮನೆ ಕೇಕನಾಜೆ ಮಠ ಅಳಿಕೆ ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ:05.02.2021 ರಂದು ತಮ್ಮ ಬಾಬು ಕೆಎ 19 ಎಂಸಿ 6710 ನಂಬ್ರದ ಓಮಿನಿ ಕಾರಿನಲ್ಲಿ ತಮ್ಮ ತಂದೆಯನ್ನು ಕುಳ್ಳಿರಿಸಿಕೊಂಡು ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮ ಕಲ್ಲಕಟ್ಟ ಎಂಬಲ್ಲಿ ಪುತ್ತೂರು ಮಾರ್ಗವಾಗಿ ಹೋಗುತ್ತಿರುವಾಗ ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ಕೆಎ 19 ಎಂಸಿ 1492 ನಂಬ್ರದ ಟಿಪ್ಪರ್ ಲಾರಿಯ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಟಿಪ್ಪರ್ ಲಾರಿಯನ್ನು ಚಾಲನೆ ಮಾಡಿ ಪಿಯಾದಿದಾರರ ವಾಹನದ ಎದುರು ಪುತ್ತೂರು ಮಾರ್ಗವಾಗಿ ಹೋಗುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಸಿನ ಬಲ ಬದಿಗೆ ತಾಗಿಸಿ ಓಮಿನಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಓಮಿನಿ ಕಾರಿನ ಎದುರು ಜಖಂಗೊಂಡು ಕಾರಿನಲ್ಲಿದ್ದ ಚಾಲಕ ಹಾಗೂ ಅವರ ತಂದೆ ಗಣಪತಿ ಭಟ್‌ಗೆ ಸಾದಾ ಸ್ವರೂಪದ ಗಾಯವಾಗಿರುವುದಾಗಿದೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 22/2021 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿಯಾದಿದಾರರಾದ ಸಯ್ಯದ್ ಇಸ್ಮಾಯಿಲ್ ತಂಜಳ್, ಪ್ರಾಯ 46 ವರ್ಷ, ತಂದೆ: ಸಯ್ಯದ್ ಅಬೂಬಕ್ಕರ್ ತಂಜಳ್, ವಾಸ: ತಂಜಳ್ ಮನೆ, ಚರ್ಚ್ ಬಳಿ, ಉಪ್ಪಿನಂಗಡಿ ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರೇನೆಂದರೆ ದಿನಾಂಕ 05-02-2021 ರಂದು ಆರೋಪಿ ಲಾರಿ ಚಾಲಕ ರಾಮ್ ಪಿಯಾರ್ ಉಪಾಧ್ಯಾಯ ಎಂಬವರು KA-19-MG-7562 ನೇ ನೋಂದಣಿ ನಂಬ್ರದ ಕಾಂಕ್ರೀಟ್ ಸಾಗಟದ ಲಾರಿಯನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಕೂಟೇಲು ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಮಹಮ್ಮದ್ ರಫೀಕ್ ಎಂಬವರು ಸಕೀನಾ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ ಕಡೆಯಿಂದ ಕೂಟೇಲು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-X-9010 ನೋಂದಣಿ ನಂಬ್ರದ ಮೋಟಾರು ಸೈಕಲಿಗೆ ಹಿಂದಿನಿಂದ ಅಪಘಾತವಾಗಿ ಮೋಟಾರ್ ಸೈಕಲ್ ಸವಾರ ಮತ್ತು ಸಹಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಸಹಸವಾರೆಯ ಮೇಲೆ ಲಾರಿಯ ಎಡಭಾಗದ ಚಕ್ರ ಹಾದು ಹೋದ ಪರಿಣಾಮ, ಸಹಸವಾರೆ ಸಕೀನಾ ರವರು ಗಂಭೀರ ಗಾಯಗೊಂಡಿದ್ದು, ಸವಾರನಿಗೆ ಕಾಲಿಗೆ ಮತ್ತು ಕೈಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ಗಂಭೀರ ಗಾಯಗೊಂಡ ಸಹಸವಾರೆ ಸಕೀನಾರವರು ಮೃತಪಟ್ಟಿದ್ದು, ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ ಹಾಗೂ ಸವಾರರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 25/2021 ಕಲಂ: 279, 337, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿಯಾದಿದಾರರಾದ ಹಮೀದ್ ಎನ್, ಪ್ರಾಯ 55 ವರ್ಷ, ತಂದೆ: ದಿ. ಅಬ್ದುಲ್ಲಾ, ವಾಸ: ಬೈಟ್ ಕಾಂಪ್ಲೆಕ್ಸ್ ಕಬಕ, ಕಬಕ ಅಂಚೆ ಮತ್ತು ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರೇನೆಂದರೆ ದಿನಾಂಕ 05-02-2021 ರಂದು ಆರೋಪಿ ಆಟೋರಿಕ್ಷಾ ಚಾಲಕ ವಿಶ್ವನಾಥ ಎಂಬವರು KA-19-AC-1557 ನೇ ನೋಂದಣಿ ನಂಬ್ರದ ಆಟೋರಿಕ್ಷಾವನ್ನು ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಕೆದಿಲ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮುರ ಎಂಬಲ್ಲಿ ಕಲಂದರಿಯಾ ಹೊಟೆಲ್ ಎದುರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ರಾಂಗ್ ಸೈಡ್‌ಗೆ ಚಲಾಯಿಸಿದ ಪರಿಣಾಮ, ಅಭಿನವ್ ಎಂಬವರು ಸವಾರರಾಗಿ ಮಂಗಳೂರು

ಕಡೆಯಿಂದ ಪುತ್ರೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-X-2926 ನೋಂದಣಿ ನಂಬ್ರದ ಮೋಟಾರು ಸೈಕಲಿಗೆ ಅಪಘಾತವಾಗಿ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೀತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಗಾಯಾಳುವನ್ನು ಪುತ್ರೂರು ಮಹಾವೀರ ಆಸ್ಪತ್ರೆಗೆ ಕರೆ ತಂದಾಗ ಮೃತಪಟ್ಟಿದ್ದು, ಮೃತದೇಹವನ್ನು ಪುತ್ರೂರು ಸರಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ ಹಾಗೂ ಆಟೋರಿಕ್ಷಾ ಚಾಲಕ ವಿಶ್ವನಾಥರವರಿಗೂ ಗಾಯಾಗಳಾಗಿದ್ದು ಪುತ್ರೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ ಈ ಬಗ್ಗೆ ಪುತ್ರೂರು ಸಂಚಾರ ತಾಣೆ ಅ.ಕ್ರ: 26/2021 ಕಲಂ: 279, 337, 304(A) ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಜೀವಬೆದರಿಕೆ ಪ್ರಕರಣ: 01

ವಿಲ್ಲ ಪೊಲೀಸ್ ತಾಣೆ : ಪಿಯಾರ್ಥಿದಾರರಾದ ದೀಪಕ ರೈ ಪ್ರಾಯ 19 ವರ್ಷ ತಂದೆ:ಚಂದ್ರಶೇಖರ ವಾಸ:ಬೈಲುಬರೆಂಜ ಮನೆ, ಪುಣಚ ಗ್ರಾಮ ಬಂಟ್ವಾಳ ತಾಲೂಕು ರವರ ದೂರಿನಂತೆ ಸದರಿಯವರಿಗೆ 09 ತಿಂಗಳ ಹಿಂದೆ ತನ್ನ ಪರಿಸರದ ಯುವತಿಯೊಂದಿಗೆ ಸ್ನೇಹವಿದ್ದು ಕಳೆದ ವರ್ಷದ ನವೆಂಬರ್ನಲ್ಲಿ ಆ ಯುವತಿಗೆ ಬೇರೆಯವರೊಂದಿಗೆ ಮದುವೆಯಾದ ನಂತರ ಪಿಯಾರ್ಥಿ ಆಕೆಯ ಜೊತೆ ಮೊಬೈಲ್‌ನಲ್ಲಿ ಮಾತನಾಡಿಕೊಂಡಿದ್ದ ವಿಚಾರದಲ್ಲಿ ದಿನಾಂಕ:04-02-2021 ರಂದು ಆಪಾದಿತರುಗಳಾದ ಯುವತಿಯ ತಂದೆ ರಾಜು ,ಅಣ್ಣ ರಕ್ಷೀತ್ ,ನೆರೆಕರೆಯ ಲೋಕೇಶ್ ಎಂಬವರುಗಳು ಬಂಟ್ವಾಳ ತಾಲೂಕು ಪುಣಚ ಗ್ರಾಮದ ಬೈಲುಬರೆಂಜ ಎಂಬಲ್ಲಿರುವ ಪಿಯಾರ್ಥಿದಾರರ ಮನೆಯ ಬಳಿಗೆ ಹೋಗಿ ಪಿಯಾರ್ಥಿದಾರರಿಗೆ ಎಚ್ಚರಿಕೆ ನೀಡಿ ಹೋಗಿ ಬಳಿಕ ಪಿಯಾರ್ಥಿದಾರರ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಪಿಯಾರ್ಥಿದಾರರಿಗೆ ,ಕೈಯಿಂದ ಹೊಡೆದು ,ಕಾಲಿನಿಂದ ತುಳಿದಾಗ ಬಿಡಿಸಲು ಬಂದ ಪಿಯಾರ್ಥಿದಾರರ ತಾಯಿಯನ್ನು ಕೂಡಾ ನೆಲಕ್ಕೆ ದೂಡಿ ಹಾಕಿದ್ದಲ್ಲದೇ ಪಿಯಾರ್ಥಿದಾರರ ಅಣ್ಣನಿಗೂ ಹೊಡೆದಿರುತ್ತಾರೆ. ಆ ಸಮಯ ಪಿಯಾರ್ಥಿದಾರರ ಮನೆಯಲ್ಲಿನ ಬೊಬ್ಬೆ ಕೇಳಿ ನೆರೆಕರೆಯವರು ಬರುವುದನ್ನು ಕಂಡ ಆಪಾದಿತರುಗಳು ಮುಂದಕ್ಕೆ ನಮ್ಮಹುಡುಗಿಗೆ ಫೋನ್ ಮಾಡಿದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಬಗ್ಗೆ ವಿಲ್ಲ ಪೊಲೀಸ್ ತಾಣೆ ಅ.ಕ್ರ 21/2021 ಕಲಂ:448,323,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೆ ಪ್ರಕರಣ: 01

ಸುಳ್ಳು ಪೊಲೀಸ್ ತಾಣೆ : ಸುಳ್ಳು ಪೊಲೀಸ್ ತಾಣೆಯಲ್ಲಿ ದಿನಾಂಕ 05.02.2020 ರಂದು ಕಲಂ 308 ಐಪಿಸಿ ಜೊತೆಗೆ 34 ಐಪಿಸಿ ಮತ್ತು ಕಲಂ 3,25 Arms Act ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ: 01

ಉಪ್ಪಿನಂಗಡಿ ಪೊಲೀಸ್ ತಾಣೆ : ಪಿಯಾರ್ಥಿದಾರರಾದ ವಿಲ್ಬೆಡ್ ಲಾರೆನ್ಸ್ ರೋಡ್ರಿಗಸ್, ಪ್ರಾಯ 39 ವರ್ಷ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಉಪ್ಪಿನಂಗಡಿ ಗ್ರಾಮ ಪಂಚಾಯತ್ ರವರು ದಿನಾಂಕ 05.02.2021 ರಂದು ಕಛೇರಿಯಲ್ಲಿ ಕರ್ತವ್ಯದಲ್ಲಿರುವಾಗ ಸಮಯ ಸಾರ್ವಜನಿಕರಿಂದ ಪುತ್ರೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಕೇಂದ್ರ ಜುಮ್ಮಾ ಮಸೀದಿ ಹಿಂಭಾಗ ಇರುವ ನೇತ್ರಾವತಿ ನದಿ ದಡದಲ್ಲಿ ಅಪರಿಚಿತ ಗಂಡಸಿನ ಮೃತದೇಹ ಇರುವುದಾಗಿ ಮಾಹಿತಿ ಬಂದ ಮೇರೆಗೆ ಪಿಯಾರ್ಥಿದಾರರು ಸ್ಥಳಕ್ಕೆ ಹೋಗಿ ನೋಡಲಾಗಿ ನೇತ್ರಾವತಿ ನದಿ ದಡದಲ್ಲಿ ಪ್ರಾಯ ಸುಮಾರು 55-60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹವು ಇದ್ದು ಯಾವುದೋ ಕಾರಣದಿಂದ ಮೃತಪಡಿಸಿರಬಹುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ತಾಣೆ ಯು.ಡಿ.ಆರ್ ನಂಬ್ರ 06-2021 ಕಲಂ: 174 ಸಿ.ಆರ್ .ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

